

TD Power Systems Limited
(CIN -L31103KA1999PLC025071)

REGISTERED OFFICE & FACTORY:
27, 28 and 29, KIADB Industrial Area
Dabaspet, Nelamangala Taluk
Bengaluru Rural District
Bengaluru – 562 111 India

Tel +91 80 229 95700 / 6633 7700
Fax +91 80 7734439 / 2299 5718
Mail tdps@tdps.co.in

www.tdps.co.in

February 9, 2018

The Corporate Service
Department
BSE Limited
P J Towers, Dalal Street
Mumbai – 400 001

The Listing Department
The National Stock Exchange of India Ltd.
Exchange Plaza, Bandra- Kurla Complex
Bandra (East)
Mumbai 400 051

Sirs,


Sub: Newspaper publication of Financial Results for the Quarter and Nine months ended December 31, 2017.

Pursuant to Regulation 47 of SEBI (Listing Obligations and Disclosure Requirements) Regulations, 2015 we enclosed herewith newspaper publication given in Business Standard and Kannada Prabha with respect to Financial Results of the Company for the Quarter and Nine months ended December 31, 2017.

Kindly take note of the above on your record.

Thanking you,

Yours faithfully
For **Td Power Systems Limited**



N. Srivatsa
Company Secretary

Encl: as Above

न्यूक्लियर पावर कॉर्पोरेशन ऑफ इंडिया लिमिटेड
Nuclear Power Corporation of India Ltd.
 (एक सरकारी कंपनी) CIN U40104MH1987GO149450 (A Government of India Enterprise)
 मंच: एनपीसीआईएल/सचिवीय लेखापरीक्षण/43ओआई-ए/मार्च/2017-18
 निविदा संख्या: 1/2018
 Ref: NPCIL/Secretarial Audit/EI/Empanel/2017-18 Tender Notice No.: 1/2018
एनपीसीआईएल के सचिवीय लेखापरीक्षक को नियुक्त करने में सेना /
निविदा हेतु अभिरूचि की अधिव्यक्ति
 सचिवीय लेखापरीक्षण हेतु व्यावसायिक कंपनी सचिवों की फर्म के इम्पेनलमेंट/ निविदा हेतु अभिरूचि की अधिव्यक्ति आमंत्रित की जाती है। विद्युत शक्ति व निष्पत्तियों सहित कार्य क्षेत्र से संबंधित जानकारी एनपीसीआईएल की वेबसाइट www.npcil.nic.in पर टेंडर सेक्शन के अंतर्गत 09.02.2018 से 20.02.2018 तक उपलब्ध है। इच्छुक फर्म विद्युत विभाग हेतु कृपया एनपीसीआईएल की उक्त वेबसाइट पर विजिट करें।
EXPRESSION OF INTEREST (EOI) FOR EMPANELMENT / APPOINTMENT OF SECRETARIAL AUDITOR OF NPCIL
 Expression of Interest for empanelment/ appointment of Firm of Company Secretaries in practice for Secretarial Audit is invited. The scope of work along with detailed terms and conditions are available on the NPCIL website www.npcil.nic.in under **Tender section** from 09.02.2018 to 20.02.2018. The interested firms may please visit the NPCIL website for more information and details.
 "स्वच्छ रहो, स्वस्थ रहो"
 एनपीसीआईएल, भारत सरकार द्वारा चलाया गया स्वच्छ भारत मिशन को प्रोत्साहित करता है।
 नुकित्वर शिविर - एक अग्रगण्य विकल्प

INVITATION SEEKING RESOLUTION PLANS FOR INFINITAS ENERGY SOLUTIONS PRIVATE LIMITED
 Infinitas Energy Solutions Private Limited (Corporate Debtor) - CIN: U45400TN2010PTC078050 is under financial distress and currently undergoing a Corporate Insolvency Resolution Process (CIRP) under the provisions of the Insolvency and Bankruptcy Code, 2016 (Code) vide National Company Law Tribunal, Single Bench Chennai Order CP/558/(IB)/CB/2017 dated 18.09.2017.
 Infinitas Energy Solutions Private Limited is involved in the business of providing End to End infrastructure solutions in the field of Wind, Solar, Community wind, Oil refining, etc.
 R. Venkatarathnam (Reg. No. IBBIPA-001/IP-P00115/2017-18/10250), Resolution Professional in respect of the Corporate Debtor hereby invites Expression of Interest from potential Investors under Section 25(2)(h) pursuant to the Committee of Creditors meeting held on 05th February 2018. The Potential Resolution Applicant shall fulfil eligibility criteria within the time lines stipulated under regulation 39(1) of the CIRP Regulations.
 The Potential Resolution Applicant would also be required to submit a duly stamped and signed confidentiality undertaking, as a condition for receiving the information memorandum and other relevant information in relation to the Corporate Debtor.
 Eligibility criteria and Confidential Undertaking will be mailed on the request of the applicant to the below mentioned e-mail ID.
For further details e-mail can be sent to infinitas_cirp@rvkassociates.com

INVITATION SEEKING RESOLUTION PLANS FOR AURO MIRA BIOPOWER INDIA PRIVATE LIMITED
 Auro Mira Biopower India Private Limited (Corporate Debtor) - CIN: U40107TN2007PTC064486 is under financial distress and currently undergoing a Corporate Insolvency Resolution Process (CIRP) under the provisions of the Insolvency and Bankruptcy Code, 2016 (Code) vide National Company Law Tribunal, Single Bench Chennai Order TCP/130/(IB)/CB/2017 dated 01.09.2017.
 Auro Mira Biopower India Private Limited is engaged in generation of electricity out of Bio-mass in Tamilnadu.
 L.K. Sivaramakrishnan (Reg. No. IBBIPA-001/IP-P00045/2017-18/10119), Resolution Professional in respect of the Corporate Debtor hereby invites Expression of Interest from potential Investors under Section 25(2)(h) pursuant to the Committee of Creditors meeting held on 22nd January 2018. The Potential Resolution Applicant shall fulfil eligibility criteria within the time lines stipulated under regulation 39(1) of the CIRP Regulations.
 The Potential Resolution Applicant would also be required to submit a duly stamped and signed confidentiality undertaking, as a condition for receiving the information memorandum and other relevant information in relation to the Corporate Debtor.
 Eligibility criteria and Confidential Undertaking will be mailed on the request of the applicant to the below mentioned e-mail ID.
For further details e-mail can be sent to auromira_cirp@rvkassociates.com

Pipe Co. Ltd.
 and Road, Ballard Estate, Mumbai - 400001.
 T: 8091 • Fax: +91 22-2265 5863
 • www.indianhumepipe.com

FINANCIAL RESULTS
ENDED DECEMBER 31, 2017

Quarter ended	₹ in Lakhs	
	Unaudited Nine months ended	Unaudited Quarter ended
2017	31-12-2017	31-12-2016
4.98	115291.71	41012.11
9.99	6496.54	2730.14
9.99	6496.54	2730.14
7.60	4286.10	1779.67
8.62	4237.80	1804.25
8.94	968.94	968.94
3.03*	8.85*	3.67*
3.03*	8.85*	3.67*

Financial Results for the Quarter on BSE and NSE, under Regulation Requirements) Regulations, 2015. Quarter and Nine months ended stock Exchanges (www.bseindia.com site (www.indianhumepipe.com)).
 prepared in accordance with Indian Companies (Indian Accounting Standards) Rules, 2015 as prescribed under Section 133 of the Companies Act, 2013 read with the relevant rules as generally accepted in India.
 reported under previous Generally accepted as follows:

Particulars	₹ in Lakhs	
	Quarter ended 31-12-2016	Quarter ended 31-12-2016
Previous GAAP	1779.53	
in respect of (OCI)	(14.19)	
	14.40	
	(0.07)	
	1779.67	
	24.58	
Under IND AS	1804.25	

The Indian Hume Pipe Co. Ltd.
Rajas R. Doshi
 Chairman & Managing Director
 DIN : 00050594

tdps™ creates value

TD Power Systems Limited
 CIN: L1510KA1999PLC025970
 REGISTERED OFFICE & FACTORY:
 27, 28 and 29, KIADB Industrial Area, Debaspet, Nelamangala Taluk Bengaluru Rural District, Bengaluru - 562 111 India
 Tel: +91 80 229 9510 / 6533 7700
 Fax: +91 80 77 34439 / 2299 3718
 Mail: tdps@tdps.co.in

EXTRACT OF CONSOLIDATED UNAUDITED RESULTS FOR THE QUARTER AND NINE MONTHS PERIOD ENDED 31ST DECEMBER 2017
 (Rupees in Lakhs)

Particulars	3 Months Ended	Year to Date	Corresponding 3 Months ended in the previous year
	31.12.2017	31.12.2017	31.12.2016
	UNAUDITED	UNAUDITED	UNAUDITED
Total Income from Operations (net)	9,363.68	27,796.83	6,990.27
Net Profit / (Loss) for the period (before Tax, Exceptional and / or Extraordinary items #)	73.83	(1,610.07)	(1,060.11)
Net Profit / (Loss) for the period before Tax (after Exceptional and / or Extraordinary items #)	73.83	(1,610.07)	(1,060.11)
Net Profit / (Loss) for the period after Tax (after Exceptional and / or Extraordinary items #)	(206.47)	(1,811.14)	(1,157.27)
Total Comprehensive income for the period [Comprising Profit / (Loss) for the period (after tax) and other Comprehensive income (after tax)]	(214.93)	(1,836.54)	(1,157.35)
Equity Share Capital	3,323.76	3,323.76	3,323.76
Earnings Per Share (of Rs. 10/- each) (for continuing and discontinued operations)-			
a) Basic	(0.62)	(5.45)	(3.48)
b) Diluted	(0.62)	(5.45)	(3.48)
Notes:			
1. Standalone details			
Net Sales / Income from Operations	9,453.76	28,208.27	6,843.39
Profit Before Tax	2,272.01	940.70	(1,072.53)
Profit After Tax	1,991.80	755.80	(1,166.96)
Total Comprehensive income for the period [Comprising Profit / (Loss) for the period (after tax) and other Comprehensive income (after tax)]	1,983.34	730.40	(1,167.25)

2. The above is an extract of the detailed format of Financial Results for Quarter and nine months period ended December 31, 2017 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full Financial Results for Quarter and Nine months period ended December 31, 2017 are available on the Stock Exchange websites www.bseindia.com, www.nseindia.com & on the company's website www.tdps.co.in.
 3. # Exceptional and/or Extraordinary items adjusted in the Statement of Profit and Loss in accordance with IND AS Rules.
 4. The Company has adopted Indian Accounting Standards ("Ind AS") from April 1, 2017 (transition date being April 1, 2016) and accordingly, these financial results have been prepared in accordance with Companies (Indian Accounting Standard) Rules, 2015 as prescribed under Section 133 of the Companies Act, 2013 read with the relevant rules issued thereunder and the other accounting principles generally accepted in India.
 5. The Ind AS compliant financial results for the year ended March 31, 2017 have not been provided as per exemption given by Securities and Exchange Board of India (SEBI) in its circular dated July 5, 2016. Further, pursuant to exemption available in the above said circular, the line item - "Reserves (excluding Revaluation Reserves)", as per Balance Sheet of the previous accounting year ended March 31, 2017 has not been disclosed.
 6. The adoption of Ind AS have necessitated changes in the accounting, recognition and measurement criteria of various assets, liabilities and items of income and expenditure. The reconciliation of the financial results as reported under previous GAAP with those restated as per Ind AS for the quarter and nine months period ended December 31, 2016 is as under:

Particulars	Quarter Ending 31.12.2016		Nine Months period ended 31.12.2016	
	Standalone	Consolidated	Standalone	Consolidated
Net Profit / (Loss) after tax as per Indian GAAP	(1,172.73)	(1,162.83)	(1,053.87)	(1,249.52)
ADD / (LESS):	-	-	-	-
Increase in revenue recognition as a result of IND AS on service contract	5.45	5.45	0.10	0.10
Recognition of interest income on deferred income	0.03	0.03	0.11	0.11
Reclassification of expenses to other comprehensive income - net of tax	(0.29)	(0.08)	(0.86)	(0.24)
Other Comprehensive Income - Net of tax	0.29	0.08	0.86	0.24
Total Comprehensive Income as per IND AS	(1,167.25)	(1,157.35)	(1,053.66)	(1,249.31)

Place : Bengaluru
Date : 7th February 2018

Nikhil Kumar
 Managing Director

TD Power Systems Limited
(CIN -L31103KA1999PLC025071)

REGISTERED OFFICE & FACTORY:
27, 28 and 29, KIADB Industrial Area
Dabaspet, Nelamangala Taluk
Bengaluru Rural District
Bengaluru – 562 111 India

Tel +91 80 229 95700 / 6633 7700
Fax +91 80 7734439 / 2299 5718
Mail tdps@tdps.co.in

www.tdps.co.in

November 17, 2017

The Corporate Service
Department
BSE Limited
P J Towers, Dalal Street
Mumbai – 400 001

The Listing Department
The National Stock Exchange of India Ltd.
Exchange Plaza, Bandra- Kurla Complex
Bandra (East)
Mumbai 400 051

Sirs,


Sub: Newspaper publication of Financial Results for the Quarter and Six months ended September 30, 2017.

Pursuant to the Regulation 47 of SEBI (Listing Obligations and Disclosure Requirements) Regulations, 2015 we enclosed herewith newspaper publication given in Business Standard and Kannada Prabha with respect to Financial Results of the Company for the Quarter and Six months ended September 30, 2017.

Kindly take note of the above on your record.

Thanking you,

Yours faithfully
For **Td Power Systems Limited**


N. Srivatsa
Company Secretary

Encl: as Above

quarter a year ago. Nifty companies now account for 80.1 per cent of the net profit of the entire sample up from 78.8 per cent a year.

UBS Securities said Nifty earnings and revenue growth were lower than its expectations in its report on Nifty 50 results. Nifty earnings in Q2 FY18 grew 14 per cent YoY, an impressive headline number, but a bit below our and consensus expectations.

Index companies' combined revenue

earnings on year-on-year basis. Some of the key industries to report growth in earnings include oil and gas, automobile, metal and mining, consumer durables, construction and infrastructure, aviation, gems and jewellery, chemicals and petrochemicals, among others. At the other end of the spectrum, earnings declined in sectors such as corporate banks, capital goods, telecom, power, auto ancillaries, tyres, textiles, hotels and edible oil, among others.

down from 24.9 per cent growth a year ago but a sharp turnaround from 2.1 per cent growth in earnings during the first quarter of current fiscal. Their combined net sales were up 11.7 per cent growing at the fastest pace in last three years.

As has been the case in the past few quarters, a decline in raw material cost was one of the biggest earnings drivers during the quarter.

posts in the group. Reuters has documented at least 12 cases of precent messages about major Indian companies, including Dr Reddy's, being posted in private WhatsApp groups. The posts with president numbers in the WhatsApp groups were circulated hours of days before official company statements. Reuters could not determine

The market regulator will

activities, the official said. PTI

where the numbers posted on the WhatsApp groups originated or whether any of the market participants who received the messages had traded on the basis of the numbers they had seen.

The mere sharing of information that could be unpub-

THE COMPASS

New India, ICICI Lombard may take me to win investor faith

the general insurers are yet to report underwriting plus, dependence on investment gains to remain high

MARKET being 2017's celebrated public offerings (IPOs), Lombard and New India Finance haven't been able to attract investor interest. While former is trading around a price of 680, the latter is trading six per cent lower its issue price. Even as September quarter (Q2) is over, valuations are wor-

ed by analysts is underwriting losses. New India and ICICI Lombard reported 627 crore and 485 crore, respectively, on this in Q2.

How much importance should investors attach to this? Underwriting income loss indicates how well an insurer prices the products, as it is a measure of net premium earned less total expenses (including claims paid out).

Therefore, even global leaders such as Berkshire Hathaway and AIG have had to make do with underwriting losses in the past. Hence, investors should look beyond such losses and not be deterred if general insurers make most of the money from their investment bets. Still, the road ahead looks bright for the sector, with companies working to improve on product pricing and costs. CRISIL expects domestic premium to grow more than 2.5 times to touch 43-billion-crore by FY22.

margin gains ahead for Bata

however, high valuations will cap upsides in near term

RAJESH BATA stock declined four per cent in two days after the party posted lower than-expected revenue in the third quarter (Q3). While the next quarters are expected better, the high valuation meant many brokerages will pass about buying the stock at current prices.

50-bps fall in raw material costs as a percentage of sales, which came in at 44.9 per cent. The savings, however, were offset, to an extent, due to an increase in other expenses and higher employee costs. Net profit jumped 24 per cent over a year to 443 crore but was boosted by higher other income and lower interest and depreciation expenses.

In addition to the results, the near-term trigger has been the revision in GST rates for footwear, from 28 per cent to 18

per cent, which will benefit Bata and Relaxo. Analysts at Axis Capital expect the company's sales to grow 12 per cent annually during FY17-20, led by a focus on the franchisee model, improving product offering and increasing appeal to women and youth. What could be a worry is that competitors such as Mirza International (Red Tape brand) are also looking at entering the women's footwear segment from the March 2018 quarter. Nevertheless, for Bata, analysts expect margins to move up further to 14 per cent by FY20, as operating leverage kicks in, on the back of consistent growth and premium offerings. For FY18, the management expects margin at 12 per cent.

Despite expected increase in revenue and margin, analysts believe the stock, up 77 per cent over the past year, is trading at an expensive 39 times its FY19 earnings estimate. They believe it should be at 32-35 times the same.

50-bps fall in raw material costs as a percentage of sales, which came in at 44.9 per cent. The savings, however, were offset, to an extent, due to an increase in other expenses and higher employee costs. Net profit jumped 24 per cent over a year to 443 crore but was boosted by higher other income and lower interest and depreciation expenses.

tdps

creates value

TD Power Systems Limited
www.tdps.co.in

REGISTERS OFFICE/FACTORY:
25, 26 and 27, K.A.E.B Industrial Area, Debarpet, Kelsaungala
Talar, Bangalore-560045, Bangalore-560111, India

Tel: +91 80 299 9382 / 6645 7700
Fax: +91 80 27 3442 / 2799 2716
Mob: +91 9846040418

EXTRACT OF CONSOLIDATED UNAUDITED RESULTS FOR THE QUARTER AND HALF YEAR ENDED 30th SEPTEMBER 2017

(Rupees in Lakhs)

Particulars	3 Months Ended	Year to Date	Corresponding 3 Months ended in the previous year
	30.09.2017	30.09.2017	30.09.2016
	UNAUDITED	UNAUDITED	UNAUDITED
Total Income from Operations (net)	12,621.84	18,433.15	11,447.67
Net Profit / (Loss) for the period (before Tax, Exceptional and / or Extraordinary items #)	471.21	(1,683.50)	80.44
Net Profit / (Loss) for the period before Tax (after Exceptional and / or Extraordinary items #)	471.21	(1,683.50)	80.44
Net Profit / (Loss) for the period after Tax (after Exceptional and / or Extraordinary items #)	494.37	(1,694.67)	109.78
Total Comprehensive Income for the period (Comprising Profit / (Loss) for the period (after tax) and other Comprehensive income (after tax))	485.90	(1,621.61)	109.70
Equity Share Capital	3,323.76	3,323.76	3,323.76
Earnings Per Share (of Rs. 10/- each) (for continuing and discontinued operations)-			
a) Basic	1.48	(4.83)	0.33
b) Diluted	1.48	(4.83)	0.33
Notes:			
1. Standalone details			
Net Sales / Income from Operations	12,876.73	18,754.51	10,680.56
Profit Before Tax	633.25	(1,331.31)	193.05
Profit After Tax	572.06	(1,236.02)	218.15
Total Comprehensive Income for the period (Comprising Profit / (Loss) for the period (after tax) and other Comprehensive income (after tax))	683.59	(1,252.94)	217.87

2. The above is an extract of the detailed format of Financial Results for Quarter and Half year ended September 30, 2017 filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full Financial Results for Quarter and Half year ended September 30, 2017 are available on the Stock Exchange websites www.bseindia.com, www.nseindia.com & on the company's website www.tdps.co.in.

3. # Exceptional and/or Extraordinary items adjusted in the Statement of Profit and Loss in accordance with IND AS Rules.

4. The Company has adopted Indian Accounting Standards ("Ind AS") from April 1, 2017 (transition date being April 1, 2016) and accordingly, these financial results have been prepared in accordance with Companies (Indian Accounting Standards) Rules, 2015 as prescribed under Section 133 of the Companies Act, 2013 read with the relevant rules issued thereunder and the other accounting principles generally accepted in India.

5. The Ind AS financial results and financial information for the quarter and half year ended September 30, 2016 have not been subjected to any limited review or audit as per exemption given in SEBI circular no. CIR/CFD/FAC/2/2016 dated 05.07.2016. However, the management has exercised necessary due diligence to ensure that the financial results provide a true and fair view of the results in accordance with Ind AS. Further, pursuant to exemption available in the above said circular, the line item - "Reserves (excluding Revaluation Reserves)" as per Balance Sheet of the previous accounting year ended March 31, 2017 has not been disclosed.

6. The adoption of Ind AS has necessitated changes in the accounting, recognition and measurement criteria of various assets, liabilities and items of income and expenditure. The reconciliation of the financial results as reported under previous GAAP with those restated as per Ind AS for the quarter and half year ended September 30, 2016 is as under:

Particulars	Quarter Ending 30.09.2016		Quarter and half year ended 30.09.2016	
	Standalone	Consolidated	Standalone	Consolidated
Net Profit / (Loss) after tax as per Indian GAAP	241.09	132.92	118.86	(86.69)
ADD / (LESS):				
Increase in revenue recognition as a result of Ind AS on service contract	(23.25)	(23.25)	(5.35)	(5.35)
Recognition of interest income on deferred income	0.04	0.04	0.06	0.06
Reclassification of expenses to other comprehensive income - net of tax	(0.28)	(0.08)	(0.57)	(0.16)
Other Comprehensive Income - Net of tax	0.28	0.08	0.57	0.16
Total Comprehensive Income as per Ind AS	217.87	109.70	113.50	(91.98)

For & on behalf of the Board

Nikhil Kumar
Managing Director

Place : Bengaluru
Date : 15th November 2017

TD Power Systems Limited
(CIN -L31103KA1999PLC025071)

REGISTERED OFFICE & FACTORY:
27, 28 and 29, KIADB Industrial Area
Dabaspet, Nelamangala Taluk
Bengaluru Rural District
Bengaluru – 562 111 India

Tel +91 80 229 95700 / 6633 7700
Fax +91 80 7734439 / 2299 5718
Mail tdps@tdps.co.in

www.tdps.co.in

November 3, 2017

The Corporate Service
Department
BSE Limited
P J Towers, Dalal Street
Mumbai – 400 001

The Listing Department
The National Stock Exchange of India Ltd.
Exchange Plaza, Bandra- Kurla Complex
Bandra (East)
Mumbai 400 051

Sirs,


Sub: Newspaper publication regarding notice of Board Meeting to be held on November 15, 2017.

In continuation of our intimation dated October 31, 2017 regarding notice of ensuing Board Meeting of the Company. We enclosed herewith newspaper publication given in Business Standard and Kannada Prabha with respect to Notice of Board Meeting of the Company to be held on November 15, 2017.

Kindly take note of the above on your record.

Thanking you,

Yours faithfully
For TD POWER SYSTEMS LIMITED



N. Srivatsa
Company Secretary

Encl: as Above

Abbott India Limited

CIN: L24239MH1944PLC007330

Office: 3-4, Corporate Park, Sion-Trombay Road, Mumbai - 400 071
 Phone: 022-6797 8888/3816 2000 Fax No.: 022-6797 8727/3816 2400
 Email: investorrelations.india@abbott.com Website: www.abbott.co.in

NOTICE

Pursuant to Regulation 47 (1) (a) of the Securities Exchange Board of India (Listing Obligations and Disclosure Requirements) Regulations, 2015, notice is hereby given that a Meeting of the Board of Directors of the Company is scheduled to be held on Friday, November 13, 2017 inter alia, to consider and approve the text of Unaudited Financial Results of the Company for the second quarter and half year ended on September 30, 2017.

A copy of this intimation shall also be available on the website of the Company at www.abbott.co.in and on the website of the BSE Limited www.bseindia.com.

Abbott India Limited
 Krupa Anandpara
 Company Secretary
 Membership No.: ACS16536



Mumbai
 November 3, 2017



TD POWER SYSTEMS LIMITED

CIN: L31103KA1999PLC025071.

Registered Office & Factory: # 27, 28 & 29, KIADB Industrial Area, Dabaspet
 Nelamangala Taluk, Bengaluru Rural District, Bengaluru - 562 111

Ph: + 91 80 22995700, Fax: + 91 80 7734439

E mail: investor.relations@TDPs.co.in, tdps@tdps.co.in

Website: www.tdps.co.in

NOTICE

Notice is hereby given pursuant to Regulation 47 of Securities and Exchange Board of India (Listing Obligations and Disclosure Requirements) Regulations, 2015, that a meeting of the Board of Directors will be held on Wednesday, November 15, 2017 at Bangalore, inter alia, to consider amongst other subjects, the Unaudited Financial Results of the company for the Quarter and Half Year ended September 30, 2017.


This Notice is also available at investor relations section of the company's website i.e. www.tdps.co.in and corporate announcement section of www.bseindia.com and www.nseindia.com

N. Srivatsa

For TD POWER SYSTEMS LIMITED

Bengaluru

November 02, 2017



Sd/-

N. Srivatsa

Company Secretary

BOOK YOUR COPY

Call 022 24978470

SMS reachbs to 56677

Email us at order@bsmail.in

Business Standard

Insight Out



Sundram Fasteners Limited

CIN: L35999TN1962PLC004943

Registered Office : 98-A, VII Floor, Dr Radhakrishnan Salai, Mylapore, Chennai - 600 004

Telephone : +91 -44 - 28478500 | Fax: +91 - 44 - 28478510

Email: investorshelpdesk@sfl.co.in | Website: www.sundram.com



Intertek

NOTICE OF RECORD DATE

NOTICE is hereby given that Tuesday, **November 14, 2017** has been fixed as the Record Date in respect of equity shares of the Company for the purpose of payment of interim dividend @ **Rs 1.90/-** per equity share of face value of Re 1 each for the financial year ending March 31, 2018 as approved by the Board of Directors.

The interim dividend would be payable to those shareholders whose names appear in the Register of Members of the Company as on **November 14, 2017**. In respect of equity shares held in electronic form, the interim dividend will be payable to the beneficial owners of shares as at the end of business hours on **November 14, 2017** as per the details furnished by National Securities Depository Limited (NSDL) and Central Depository Services (India) Limited for this purpose.

Shareholders who have not yet intimated the Core Banking System (CBS) bank account details to the Registrar and Transfer Agents of the Company, viz. Integrated Registry Management Services Private Limited, Kences Towers, 2nd Floor, No. 1, Ramakrishna Street, North Usman Road, T.Nagar, Chennai - 600 017 (for shares held in physical form) and to their respective Depository Participants (for shares held in electronic form), are requested to do so, so that the CBS bank account details can be taken into account for payment purposes.

For **SUNDRAM FASTENERS LIMITED**

R. Dilip Kumar

Vice President - Finance & Company Secretary

Chennai

02-11-2017

PUBLIC NOTICE FOR AUCTION CUM SALE

Intending to take possession of the secured asset mentioned hereunder by the Authorised Officer of India Infoline Housing Finance Limited under the **Securitisation and Reconstruction of Financial Assets and Enforcement of Security Interest Act, 2002** for the recovery of amount due from borrower/s, offers are invited by the undersigned in sealed covers for purchase of immovable property, as described hereunder, which is in the physical possession, on "AS IS WHERE IS & AS IS WHAT IS", particulars of which are given below:-

Borrower(s) / Lender(s)	Demand Notice Date and Amount	Description of the Immovable property	Reserve Price	Earnest Money Deposit (EMD)	Date of Inspection of property
-------------------------	-------------------------------	---------------------------------------	---------------	-----------------------------	--------------------------------

Place: Delhi
 Date: November

14 ಜಾಹೀರಾತು

tdps™

ಟಿಡಿ ಪವರ್ ಸಿಸ್ಟಮ್ಸ್ ಲಿಮಿಟೆಡ್


CIN:L31103KA1999PLC025071.

ನೋಂದಾಯಿತ ಕಛೇರಿ & ಫ್ಯಾಕ್ಟರಿ: # 27, 28 & 29, ಕೆಎಡಿಬಿ ಕೈಗಾರಿಕಾ ಪ್ರದೇಶ, ಡಾಬ್ಸ್‌ಪೇಟೆ ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ, ಬೆಂಗಳೂರು - 562 111
ಫೋನ್: + 91 80 22995700, ಫ್ಯಾಕ್ಸ್: + 91 80 7734439
ಇಮೇಲ್: investor.relations@TDPS.co.in, tdps@tdps.co.in ವೆಬ್‌ಸೈಟ್: www.tdps.co.in

ಸೂಚನೆ

ಈ ಮೂಲಕ ತಿಳಿಸುವುದೇನೆಂದರೆ ಭಾರತೀಯ ಭದ್ರತೆಗಳು ಮತ್ತು ವಿನಿಮಯ ಮಂಡಳಿಯ (ಪಟ್ಟಿ ಮಾಡುವಿಕೆಯ ಹೋಣೆಗಾರಿಕೆಗಳು ಮತ್ತು ಬಹಿರಂಗ ಪಡಿಸುವಿಕೆಯ ಅವಶ್ಯಕತೆಗಳು) ನಿಯಂತ್ರಣಗಳು, 2015ರ ನಿಯಂತ್ರಣ 47ರನ್ವಯ ಇತರ ವಿಷಯಗಳೊಂದಿಗೆ ಸೆಪ್ಟೆಂಬರ್ 30, 2017ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಪರಿಶೋಧಿಸಿದಿರುವ ಕಂಪನಿಯ ಆರ್ಥಿಕ ಫಲಿತಾಂಶಗಳನ್ನು ಪರಿಗಣಿಸುವುದಕ್ಕಾಗಿ ನಿರ್ದೇಶಕರ ಮಂಡಳಿಯ ಸಭೆಯನ್ನು ಬುಧವಾರ, ನವೆಂಬರ್ 15, 2017 ರಂದು ಬೆಂಗಳೂರಿನಲ್ಲಿ ನಡೆಸಲಾಗುವುದು.

ಈ ಸೂಚನೆಯನ್ನು ಕಂಪನಿಯ ಹೂಡಿಕೆದಾರರ ಸಂಭಂದದ ವಿಭಾಗದ ಕಂಪನಿ ವೆಬ್‌ಸೈಟ್ ಅಂದರೆ www.tdps.co.in ನಲ್ಲಿ ಲಭ್ಯವಿರುತ್ತದೆ ಮತ್ತು ಕಾರ್ಪೊರೇಟ್ ಪ್ರಕಟಣೆ ವಿಭಾಗದ www.bseindia.com ಮತ್ತು www.nseindia.com ನಲ್ಲಿ ಲಭ್ಯವಿರುತ್ತದೆ.



ಟಿಡಿ ಪವರ್ ಸಿಸ್ಟಮ್ಸ್ ಲಿಮಿಟೆಡ್ ಪರವಾಗಿ
ಸಹಿ/-
ಎನ್. ಶ್ರೀವತ್ಸ
ಕಂಪನಿ ಕಾರ್ಯದರ್ಶಿ

ಬೆಂಗಳೂರು
ನವೆಂಬರ್ 02, 2017



ಕರ್ನಾಟಕ ಕೊಳೆಗಳಿ ಅಭಿವೃದ್ಧಿ ಮಂಡಳಿ
ಕಾರ್ಯನಿರ್ವಹಕ ಇಂಜಿನಿಯರ್ ಕುಟೀರಿ, ನಂ.2ನೇ ವಿಭಾಗ, ಹೈವೇ ಸರ್ಕಲ್ ಹತ್ತಿರ, ಜಾಮಾ ಫ್ಯಾಕ್ಟರಿ ರಸ್ತೆ, ಮೈಸೂರು-570021 ದೂರವಾಣಿ: 0821-2410999
ಇ-ಮೇಲ್: ksdb_mys2@yahoo.com ವೆಬ್‌ಸೈಟ್: www.ksdb.kar.nic.in

ಸಂಖ್ಯೆ ಹೊಅಮಹಾನಿಇಂ/ವಿಭಾಗ-2/ಮೈಸೂರು/ಐ.ಎಂ.ಫ.ಟಿ/2017-18/472 ದಿನಾಂಕ 31-10-2017

ಟೆಂಡರ್ ಪ್ರಕಟಣೆ (ಐಎಂಫಾಟಿ) ಕೆಡಬ್ಲ್ಯೂ-1 ಮತ್ತು 2)

(ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ಮಾತ್ರ) (ಅಲ್ಪಾವಧಿ ಟೆಂಡರ್ ಪ್ರಕಟಣೆ)
ಕರ್ನಾಟಕ ಕೊಳೆಗಳಿ ಅಭಿವೃದ್ಧಿ ಮಂಡಳಿಯ ಆಯುಕ್ತರ ಪರವಾಗಿ, ಕಕೂಲ ಮಂಡಳಿಯ ಕಾರ್ಯ ನಿರ್ವಹಕ ಇಂಜಿನಿಯರ್ ನಂ.2ನೇ ವಿಭಾಗ, ಮೈಸೂರು ಇವರು ಅರ್ಹ ಟೆಂಡರ್‌ದಾರರಿಂದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು (7 ವಿವಿಧ ಕಾಮಗಾರಿಗಳು) ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ವಿವಿಧ ಕೊಳೆಗಳಿ ಪ್ರದೇಶಗಳಲ್ಲಿ ಗರಿಷ್ಠ ಅಂದಾಜು ಮೌಲ್ಯ: ರೂ.24.98 ಲಕ್ಷಗಳು ಮತ್ತು ಇ.ಎಂ.ಡಿ ಮೊತ್ತ: ರೂ.50,000/- ಮತ್ತು ಕನಿಷ್ಠ ಅಂದಾಜು ಮೌಲ್ಯ: ರೂ.9.96 ಲಕ್ಷಗಳು ಮತ್ತು ಇ.ಎಂ.ಡಿ ಮೊತ್ತ: ರೂ.25,000/- ಟೆಂಡರ್ ಪ್ರಕಟಣೆ, ವೇಳಾಪಟ್ಟಿ, ನಿರ್ದಿಷ್ಟವಾಗಿ ವೆಬ್‌ಸೈಟ್: <https://www.eproc.karnataka.gov.in> ನಲ್ಲಿ ಲಭ್ಯವಿದೆ

ವಿಚಾರಣೆ/ಸ್ವೀಕರಣ ಪಡೆಯಲು ಕೊನೆಯ ದಿನಾಂಕ ಮತ್ತು ಸಮಯ	13-11-2017ರ ಸಂಜೆ 4:00 ಗಂಟೆಯವರೆಗೆ
ಟೆಂಡರ್ ಸ್ವೀಕರಿಸಲು ಕೊನೆಯ ದಿನಾಂಕ ಮತ್ತು ಸಮಯ	15-11-2017ರ ಸಂಜೆ 4:00 ಗಂಟೆಯವರೆಗೆ
ತಾಂತ್ರಿಕ ಮತ್ತು ಆರ್ಥಿಕ ಬಿಡ್‌ಗಳನ್ನು ತೆರೆಯುವ ದಿನಾಂಕ ಮತ್ತು ಸಮಯ	17-11-2017ರ ಸಂಜೆ 4:00 ಗಂಟೆಗೆ.

ಸಹಿ/-
ಕಾರ್ಯನಿರ್ವಹಕ ಇಂಜಿನಿಯರ್, ಕಕೂಲಮ, ನಂ.2ನೇ ವಿಭಾಗ, ಮೈಸೂರು
DIPR/549/17-18



ಕರ್ನಾಟಕ ಕೇಂದ್ರ ಕಛೇರಿ : ನೇರ
E-mail : spicebo@ksdb.kar.nic.in
ಸಂ:ವ್ಯ/ಪ್ರವ್ಯ(ಅಭಿ.)/
ಇಂಜಿನಿಯರ್
ಅಭಿವೃದ್ಧಿ ಮಂಡಳಿ
ಉತ್ಪಾದಕ ಮತ್ತು
ಇ-ಟೆಂಡರ್ ಪ್ರಕಟಣೆ
ಕರ್ನಾಟಕ
ಹುಬ್ಬಳ್ಳಿಯ ಮೂ
ಸಹಾಯಧನ ನಿರ್ದ
(+2%) Black
ಮತ್ತು ಸರಬರಾಜು
ಅಲ್ಪಾವಧಿ ಇ-ಟೆಂಡರ್
ಉತ್ಪಾದಕ ಮತ್ತು
ಪೋರ್ಟಲ್ ನಲ್ಲಿ ಟೆಂಡರ್
ಸಾಯಂಕಾಲ 5.00
www.eproc.kar.nic.in
ಸಂ.ಹಿಸನಿಕ/ವಾಸಾಸಂ

ಸಿಂಡಿಕೇಟ್ ಬ್ಯಾಂಕ್



ಹೊಸಕೋಟೆ,
ವಾರ್ಡ್ ನಂ.6, ಕಾವೇರಿ ಕಾಂಪ್ಲೆಕ್ಸ್ ಕಾಲೇಜ್ ರಸ್ತೆ, ಎಂ.ವಿ.ಎಕ್ಸ್ಟೆಂಶನ್, ಹೊಸಕೋಟೆ,
ಕರ್ನಾಟಕ-562114
ಇ-ಮೇಲ್: 0660@syndicatebank.co.in

ಸೆಕ್ಯೂರಿಟಿಜೇಷನ್ ಅಂಡ್ ರಿಕನ್‌ಸ್ಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್‌ಫೋರ್ಸ್‌ಮೆಂಟ್ ಆಫ್ ಸೆಕ್ಯೂರಿಟಿ ಇಂಟರಿಸ್ಟ್ ಆಕ್ಟ್ 2002ರ ಸೆಕ್ಷನ್ 13(2)ರ ಪ್ರಕಾರ ನೋಟೀಸು

ನಾವು ಈಗಾಗಲೇ ಸೆಕ್ಯೂರಿಟಿಜೇಷನ್ ಅಂಡ್ ರಿಕನ್‌ಸ್ಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್‌ಫೋರ್ಸ್‌ಮೆಂಟ್ ಆಫ್ ಸೆಕ್ಯೂರಿಟಿ ಇಂಟರಿಸ್ಟ್ ಅಧಿನಿಯಮ 2002ರ ಪ್ರಕಾರ 13(2)ರ ಅಡಿಯಲ್ಲಿ ಎನ್‌ಪಿಎ ಗಳಿಗೆ ಸಂಬಂಧಿಸಿದಂತೆ ವಿವರವಾದ ಡಿಮಾಂಡ್ ನೋಟೀಸನ್ನು ನೀಡಲಾಗಿತ್ತು, ಅವುಗಳನ್ನು ಸಾಲಗಾರರು ಸ್ವೀಕರಿಸದೆ ಮತ್ತು ಬಹಿರಂಗವಾಗದೆ ಹಿಂತಿರುಗಿವೆ. ಡಿಮಾಂಡ್ ನೋಟೀಸಿನಲ್ಲಿನ ಡಿಮಾಂಡ್ ಮೊತ್ತವನ್ನು ಭರಿಸುವಲ್ಲಿ ವಿಫಲರಾದಲ್ಲಿ, ನಾವು ಬ್ಯಾಂಕ್ ಆಧಾರ ಮಾಡಿಕೊಟ್ಟಿರುವ ಭದ್ರತಾ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ನಮ್ಮ ಉದ್ದೇಶವನ್ನು ಸೂಚಿಸಲಾಗಿದೆ. ಸಂಬಂಧಪಟ್ಟ ಸಾಲಗಾರರು/ಜಾಮೀನುದಾರರಿಗೆ ಈ ಮೂಲಕ ಸಲಹೆ ನೀಡುವುದೇನೆಂದರೆ ತಮ್ಮಿಂದ ಸ್ವೀಕೃತವಾಗದ ವಾಪಾಸಾದ ನೋಟೀಸನ್ನು ಶಾಖಾ ಕಛೇರಿಯಿಂದ ಪಡೆಯುವುದು ಮತ್ತು ಮೇಲೆ ತಿಳಿಸಿರುವ ಬಾಕಿ ಮೊತ್ತವನ್ನು ಮೇಲೆ ತಿಳಿಸಿರುವ ಡಿಮಾಂಡ್ ನೋಟೀಸಿನ 60 ದಿನಗಳ ಒಳಗಾಗಿ ಪಾವತಿಸಬೇಕು.

Ref No.ಡಿಎನ್/0479/40942607/0660/1 ದಿನಾಂಕ: 12.09.2017
ಸಾಲಗಾರರು/ರು: 1) ಎಂ.ಮಹೇಶ್, ಬಿನ್ ಎ.ಮುನಿವೆಂಕಟರಾಮ, ನಂ.172, ವಿ.ವಿ.ಬಡಾವಣೆ, ಕೃಷ್ಣ ಶಾಖೆ ಹೊಸಕೋಟೆ-562114, 2) ಕರ್ನಾಟಕ ಪ್ರಾಂತ್ಯೀಯ ಸ್ಟೋರ್ಸ್, ಕೆ.ನಂ.4418 ಫಾರಿಸ್ಟ್ ಆಫೀಸ್ ಹತ್ತಿರ, ಗಂಗಮ್ಮ ಗುಡಿ ರಸ್ತೆ, ಎಂ.ವಿ.ಎಕ್ಸ್ಟೆಂಶನ್, ಹೊಸಕೋಟೆ-562114. ಜಾಮೀನುದಾರರು: 1) ಮುನಿವೆಂಕಟ ರಾಮ, ಬಿನ್ ಲೇಟ್ ವೆಂಕಟರಾಮಪ್ಪ, ಹಿಂಟ್ರಿ ಸ್ಟ್ರೀಟ್ ಹತ್ತಿರ, ಎಂ.ವಿ.ಎಕ್ಸ್ಟೆಂಶನ್, ಹೊಸಕೋಟೆ-562114, 2) ರಾಮು ಸಿ.ಎ, ಎಂಪ್ಲಾಯ್ ಆಫ್ ಹೆಚ್ ಎ ಎಲ್ ಏರೋ ಎಂಜಿನ್ ಡಿಪ್ಲೊಮಾ, ಬಿನ್ ಲೇಟ್ ಅಶ್ವತ್ಥನಾರಾಯಣ ರಾವ್, ಎಂ.ವಿ.ಎಕ್ಸ್ಟೆಂಶನ್ ಕಾಲೇಜ್ ಹಿಂಭಾಗ, ಹೊಸಕೋಟೆ-562114, 3) ಮಂಜುಳಾ ಎನ್, ಕೋಂ ಮುನಿವೆಂಕಟರಾಮ, ನಂ.172, ವಿ.ವಿ.ಬಡಾವಣೆ, ಹೊಸಕೋಟೆ, ಬೆಂಗಳೂರು ಗ್ರಾಮಾಂತರ-562114.
ಸಾಲದ ಸ್ವರೂಪ: 0660140000165 ಸಾಲ ಮಿತಿ (ರೂ.) 1124141.02
ಬಾಕಿ ಇರುವ ಮೊತ್ತ: ರೂ.1134206.90 ಜೊತೆಗೆ 01.09.2017 ರಿಂದ ಬಡ್ಡಿ ಮತ್ತು ಇತರ ಖರ್ಚು ವೆಚ್ಚಗಳು ಇತ್ಯಾದಿ
ಎನ್.ಪಿ.ಎ ದಿನಾಂಕ: 29.06.2017 ತಗಾದೆ ನೋಟೀಸಿನ ದಿನಾಂಕ: 12.09.2017
ಆಸ್ತಿಯ ಮಾಲೀಕರು: ಶ್ರೀಮತಿ.ಮಂಜುಳಾ.
ಸ್ವತ್ತಿನ ವಿವರ: ಶ್ರೀಮತಿ. ಮಂಜುಳಾರವರ ಮಾಲೀಕತ್ವದ ನಂ.46 ರಲ್ಲಿರುವ ವಾಸಯೋಗ್ಯ ಸ್ವತ್ತಿನ ಸಿಎಂಎ ಸ್ವಾತಾ ನಂ.8696/5099/46 ಸರ್ವೆ ನಂ.185/3ಬಿ, ಗಂಗುಲ ರಸ್ತೆ, ವಿ.ವಿ.ಬಡಾವಣೆ, ಹೊಸಕೋಟೆ ವಿಸ್ತೀರ್ಣ ಪೂರ್ವದಿಂದ ಪಶ್ಚಿಮ ಉತ್ತರದ ಕಡೆಗೆ 34ಅಡಿ, ದಕ್ಷಿಣದ ಕಡೆಗೆ 32ಅಡಿ ಮತ್ತು ಉತ್ತರದಿಂದ ದಕ್ಷಿಣ 30 ಅಡಿ ಒಟ್ಟಾರೆ ವಿಸ್ತೀರ್ಣ 990 ಚದರ ಅಡಿ ಮತ್ತು ಚಕ್ರಬಂಧಿ: ಪೂರ್ವದ ಕಡೆಗೆ: ಖಾಸಗೀ ಸ್ವತ್ತು, ಪಶ್ಚಿಮದ ಕಡೆಗೆ: 20 ಅಡಿ ರಸ್ತೆ, ಉತ್ತರದ ಕಡೆಗೆ: ನಿವೇಶನ ಸಂಖ್ಯೆ.45, ದಕ್ಷಿಣದ ಕಡೆಗೆ: ನಿವೇಶನ ಸಂಖ್ಯೆ.47.


ದಿನಾಂಕ: 03-11-2017
ಸಹಿ/- ಅಧಿಕೃತ ಅಧಿಕಾರಿಗಳು
ಸಿಂಡಿಕೇಟ್ ಬ್ಯಾಂಕ್



ವಿಷನ್ ರಸ್ತೆ ಶಾಖೆ : 0ಟ್ಟಿ ರಿಕವರಿ, 3ನೇ ಮಹಡಿ, ಐಡಿಬಿಬಿ ಹೌಸ್, # 58,
ವಿಷನ್ ರಸ್ತೆ, ಬೆಂಗಳೂರು - 560 027. ಫೋನ್:080-67990047/46/193/170
ಇ-ಮೇಲ್: recovery.bangalore@idbi.co.in
CIN:L65190MH2004GOI148838

ಸೆಕ್ಯೂರಿಟಿಜೇಷನ್ ಅಂಡ್ ರಿಕನ್‌ಸ್ಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್‌ಫೋರ್ಸ್‌ಮೆಂಟ್ ಆಫ್ ಸೆಕ್ಯೂರಿಟಿ ಇಂಟರಿಸ್ಟ್ ಆಕ್ಟ್ 2002 ರ ಚಾರ್ಟರ್ 3ರ ಸೆಕ್ಷನ್ 13(2) ರ ಅಡಿಯಲ್ಲಿ ನೋಟೀಸ್

ಈ ಕೆಳಗೆ ತಿಳಿಸಿರುವ ಸಾಲಗಾರರಿಗೆ ಈ ನೋಟೀಸನ್ನು ನೀಡಲಾಗಿದೆ, ಈ ಕೆಳಗೆ ತಿಳಿಸಿರುವ ಸಾಲಗಾರರು ಐಡಿಬಿಬಿ ಬ್ಯಾಂಕ್ ಲಿಮಿಟೆಡ್. (ಐಡಿಬಿಬಿ ಬ್ಯಾಂಕ್) ನಿಂದ ಟರ್ಮ್ ಲೋನ್ ರೂಪದಲ್ಲಿ ಸಾಲ ಸೌಲಭ್ಯವನ್ನು ಮಂಜೂರು ಮಾಡಲಾಗಿದೆ. ಕೆಳಗೆ ತಿಳಿಸಿರುವ ಆಸ್ತಿಯ ಹಕ್ಕುಪತ್ರಗಳನ್ನು ಭದ್ರತೆಯಾಗಿ ನೀಡುವ ಮೂಲಕ ಅಡಮಾನ ಸಾಲ ಪಡೆದಿರುತ್ತಾರೆ. ಕೆಳಗೆ ತಿಳಿಸಿರುವ ಸಾಲಗಾರರು ಒಪ್ಪಂದದಂತೆ ಸಾಲ ಸೌಲಭ್ಯವನ್ನು ಮರುಪಾವತಿ ಮಾಡಲು ವಿಫಲರಾಗಿರುತ್ತಾರೆ ಆದ್ದರಿಂದ ಐಡಿಬಿಬಿ ಬ್ಯಾಂಕ್‌ನ ದಾಖಲೆಗಳಂತೆ ಮತ್ತು ರಿಪ್ಲವ್ ಬ್ಯಾಂಕ್ ಆಫ್



ಕಾವೇರಿ ಗ್ರಾಮೀಣ ಬ್ಯಾಂಕ್
(ಭಾರತ ಸರ್ಕಾರದ ಘೋಷಣೆ ಪ್ರಕಾರ)
ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕ್ ಮತ್ತು ವಿಸ್ತರಣೆ
(ಭಾರತ ಸರ್ಕಾರ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಧಾನ ಕಛೇರಿ : ಸಿಎ-20, ವಿಜಯ ನಗರ, ಮೈಸೂರು)
ಶಾಖೆ: ಕುಂಬಳಗೋಡು ಶಾಖೆ, ಕುಂಬಳಗೋಡು, ಕೆಂಗೆರಿ ಹೋಬಳಿ,

ಸೆಕ್ಯೂರಿಟಿಜೇಷನ್ ಅಂಡ್ ರಿಕನ್‌ಸ್ಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್‌ಫೋರ್ಸ್‌ಮೆಂಟ್ ಆಫ್ ಸೆಕ್ಯೂರಿಟಿ ಇಂಟರಿಸ್ಟ್ ಆಕ್ಟ್ 2002ರ ಸೆಕ್ಷನ್ 13(2)ರ ಪ್ರಕಾರ ನೋಟೀಸು

ನಿಮ್ಮ ಕೋರಿಕೆಯಂತೆ ಬ್ಯಾಂಕು ಈ ಕೆಳಕಂಡ ವ್ಯಕ್ತಿಗಳಿಗೆ ಆಧಾರಿತ ಸ್ವತ್ತುಗಳ ಒದಗಿಸುತ್ತದೆ. ನಿವೃತ್ತ ಭದ್ರತಾ, ಒಪ್ಪಂದಗಳು / ದಸ್ತಾವೇಜುಗಳ ಮೂಲಕ ಮೇಲೆ ಭದ್ರತೆ ನೀಡಿದ್ದೀರೋ ಅದರ ವಿವರಗಳನ್ನು ಸಹ ಈ ಕೆಳಗೆ ತಿಳಿಸಲಾಗುವುದು. ಸಮರ್ಪಕವಾಗಿದ್ದರಂತೆ ಆರಬಿಬಿ ನಿರ್ದೇಶನದ ಸೂತ್ರ / ಮಾರ್ಗದರ್ಶಿ ವರ್ಗೀಕರಿಸಲಾಗಿದೆ. ಸಾಲದ ಅಸಲಿನ ಮೊತ್ತ ಹಾಗೂ ಅದರ ಮೇಲಿನ ಬಡ್ಡಿಯ ಹೋಣೆಗಾರಿಕೆಯನ್ನು ನಿರ್ವಹಿಸುವಂತೆ ನಿಮಗೆ ಕೆಳಗೆ ತಿಳಿಸಿದ ದಿನಾಂಕದಂದು ಇರುವುದರಿಂದ / ವಾಪಸ್ ಕಳುಹಿಸುವುದರಿಂದ ಈ ನೋಟೀಸನ್ನು ಈಗ ನೀಡಲಾಗಿದೆ.

1) ಸಾಲಗಾರರ ಹೆಸರು ಮತ್ತು ವಿಳಾಸ : 1. ಶ್ರೀ ಮುನಿರಾಜು ಬಿನ್ ರಾಜೇಶ್, 7ನೇ ಮುಖ್ಯರಸ್ತೆ, 1ನೇ ಎ ಕ್ರಾಸ್, ರಾಜೇವ್ ಗಾಂಧಿನಗರ, ಸುಂಕದಕಟ್ಟೆ ಚಿಕ್ಕಗೊಂಡಯ್ಯ, #6, 7ನೇ ಎ ಮೈನ್, ರಾಜೇವ್ ಗಾಂಧಿನಗರ, ಸುಂಕದಕಟ್ಟೆ ಬರಬೇಕಾದ ಮೊತ್ತ: ರೂ.10,27,417/- (ರೂಪಾಯಿ ಹತ್ತು ಲಕ್ಷದ ಇಪ್ಪತ್ತೆರಡು ಸಾವಿರ ಮತ್ತು ನಾಲ್ಕು ಸಾವಿರ ಮತ್ತು ನಾಲ್ಕು ಶತಕೋಟಿ) ಹಾಗೂ ದಿನಾಂಕ 01.08.2017 ರಿಂದ ಬಡ್ಡಿ ಮತ್ತು ಇತರ ವೆಚ್ಚಗಳು.
ಸ್ಟಾಪ್ ವಿವರ : ಆಸ್ತಿ ನಿವೇಶನ ನಂ.18 (ದಕ್ಷಿಣ ಭಾಗ), ಖಾತಾ ನಂ.1008, ವಾರ್ಡ್ ನಂ.129, ಯಶವಂತಪುರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ದಕ್ಷಿಣಕ್ಕೆ: 15 ಅಡಿ ಅಳತೆಯ ಶ್ರೀ ಆರ್ ಮುನಿರಾಜು ಬಿನ್ ರಾಮು ರಸ್ತೆ, ಉತ್ತರಕ್ಕೆ: ನಿವೇಶನ ನಂ.18ರ ಉಳಿದ ಭಾಗ, ದಕ್ಷಿಣಕ್ಕೆ: ನಿವೇಶನ ನಂ.2.

2) ಸಾಲಗಾರರ ಹೆಸರು ಮತ್ತು ವಿಳಾಸ : 1. ಶ್ರೀ ನರೇಶ್ ಎನ್ ಬಿನ್ ಎ ನಾರಾಯಣ ಗ್ರಾಮ, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ - 560095. 2. ಶ್ರೀ ವೆಂಕಟೇಂದ್ರನು, ಬೆಂಗಳೂರು.
ಬರಬೇಕಾದ ಮೊತ್ತ: ರೂ.12,66,949.16 (ರೂಪಾಯಿ ಹನ್ನೆರಡು ಲಕ್ಷದ ಅರವಿಂದಿನಿಂದ ಮೂರು ಸಾವಿರ ಮತ್ತು ನಾಲ್ಕು ಸಾವಿರ ಮತ್ತು ನಾಲ್ಕು ಶತಕೋಟಿ) ದಿನಾಂಕ 07.09.2017 ರಂತೆ ಹಾಗೂ ದಿನಾಂಕ 01.08.2017ರಂದ ಬಡ್ಡಿ ಮತ್ತು ಸ್ಟಾಪ್ ವಿವರ : ಆಸ್ತಿ ಮನೆ ಭೂಮಿ ನಂ.16/106, ಹೊಸ ಬಿಬಿಎಂಪಿ ನಂ.1 ಬೆಂಗಳೂರು ದಕ್ಷಿಣ ತಾಲ್ಲೂಕು, ವಿಸ್ತೀರ್ಣ: ಪೂರ್ವದಿಂದ ಪಶ್ಚಿಮಕ್ಕೆ: 38 ಎನ್ ಬಿನ್ ಎ ನಾರಾಯಣ ರೆಡ್ಡಿರವರ ಹೆಸರಿನಲ್ಲಿದೆ. ಚಕ್ರಬಂಧಿ: ಪೂರಾಯನವರ ಆಸ್ತಿ, ದಕ್ಷಿಣಕ್ಕೆ: ಖಿಳ್ವಮ್ಮನವರ ಆಸ್ತಿ.

3) ಸಾಲಗಾರರ ಹೆಸರು ಮತ್ತು ವಿಳಾಸ : 1. ಶ್ರೀಮತಿ ಬಿ ಕೆ ಸುಷ್ಮ ಲತ ಕೋಂ ಟಿ ಲೇಟಿಟ್, ಬಿಬಿಎಲ್ 2ನೇ ಹಂತ, ಬ್ಯಾಡರಹಳ್ಳಿ, ಬೆಂಗಳೂರು - 91. ಜಾಮೀನುದಾರರು: 1ನೇ ಕ್ರಾಸ್, ವಿವೇಕ ವಿದ್ಯಾ ಕಾನ್ವೆಂಟ್ ಹತ್ತಿರ, ಬ್ಯಾಡರಹಳ್ಳಿ, ಬೆಂಗಳೂರು-91. ಬರಬೇಕಾದ ಮೊತ್ತ: ರೂ.10,50,539/- (ರೂಪಾಯಿ ಹತ್ತು ಲಕ್ಷದ ಐವತ್ತು ಸಾವಿರ ಮತ್ತು ನಾಲ್ಕು ಸಾವಿರ ಮತ್ತು ನಾಲ್ಕು ಶತಕೋಟಿ) ಹಾಗೂ ದಿನಾಂಕ 01.08.2017 ರಿಂದ ಬಡ್ಡಿ ಮತ್ತು ಇತರ ವೆಚ್ಚಗಳು.
ಸ್ಟಾಪ್ ವಿವರ : ಆಸ್ತಿ ನಿವೇಶನ ನಂ.3, ಖಾತಾ ನಂ.702, ಆಸ್ತಿ ನಂ.72/3, ಉತ್ತರ ತಾಲ್ಲೂಕು, ವಿಸ್ತೀರ್ಣ: ಪೂರ್ವದಿಂದ ಪಶ್ಚಿಮಕ್ಕೆ: 45 ಅಡಿ ಮತ್ತು ಪಶ್ಚಿಮಕ್ಕೆ: ಉಳಿದ ಆಸ್ತಿ ನಂ.72/3, ಉತ್ತರಕ್ಕೆ: ಮುನಿಯಪ್ಪ ಜವರಯ್ಯ & ಡಿ.

4) ಸಾಲಗಾರರ ಹೆಸರು ಮತ್ತು ವಿಳಾಸ : 1. ಶ್ರೀಮತಿ ಲೀಲಾವತಿ ಕೋಂ ಬಿ ಎ ವಿದ್ಯಾನಿಕೇತನ ರಸ್ತೆ ಹತ್ತಿರ, ಶ್ರೀನಿವಾಸನಗರ, ಸುಂಕದಕಟ್ಟೆ, ಬೆಂಗಳೂರು - 91 ಅಂಡ್ ಸರ್ವಿಸಸ್, #16, 9ನೇ ಕ್ರಾಸ್, ಲಕ್ಷ್ಮೀನಗರ, ಹೆಗ್ಗನಹಳ್ಳಿ ಕ್ರಾಸ್, ಬೆಂಗಳೂರು. ಬರಬೇಕಾದ ಮೊತ್ತ: ರೂ. 21,09,344/- (ರೂಪಾಯಿ ಇಪ್ಪತ್ತೊಂದು ಲಕ್ಷ ಮತ್ತು ನೂರು ನೂರು ಮತ್ತು ನೂರು ಶತಕೋಟಿ)